

ಪ್ರತಿದಿನಮಾಡಿ ಕೊಲೆಸ್ಟ್ರಾಲ್ ಸಚ್ಚೆ ವಟ್ಟ




ಅಸಕ ಪ್ರಮಾಣದ ಕೆಟ್ಟ ಕೊಲೆಸ್ಟ್ರಾಲ್ (ಎಲ್ ಡಿ ಎಲ್) ಕಡ್ಡಗೆ ಗೋಚರಿಸುವ ಯಾವುದೇ ಲಕ್ಷಣ ಹೊಂದಿರುವುದಿಲ್ಲ. ಆದರೆ ನಿಮ್ಮ ಶರೀರದ ಒಳಭಾಗದಲ್ಲಿ, ಬೇರೆಯದೇ ಆಗುತ್ತಿರುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ನಿಮ್ಮ ಹೃದಯಕ್ಕೆ ರಕ್ತನಾಳಗಳಿಂದ ರಕ್ತದ ಹರಿವನ್ನು ತೀವ್ರವಾಗಿ ಕಡಿಮೆಗೊಳಿಸುತ್ತದೆ, ಇದು ಮಾರಣಾಂಕಿತ ಅಪಾಯ ಉಂಟುಮಾಡುತ್ತದೆ... ನಿಶ್ಚಯವಾಗಿ. ಆದರೆ ನಿಮ್ಮ ಅಡಿಗಮನೆಯಲ್ಲಿ ಅಲ್ಪ ಪ್ರಮಾಣದ ಬದಲಾವಣೆ ಮಾಡುವುದರಿಂದ ದೊಡ್ಡ ವ್ಯತ್ಯಾಸ ಗಮನಿಸಬಹುದು.

ಫ್ರೀಡಂ ರೈಸ್ ಬ್ರಾನ್ ಆಯಿಲ್ ಒರೈಸಾನಲ್ ಅನ್ನು ಸಮೃದ್ಧವಾಗಿ ಹೊಂದಿದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಆದ್ದರಿಂದಲೇ ಫ್ರೀಡಂ ರೈಸ್ ಬ್ರಾನ್ ಆಯಿಲ್ ನಿಂದ ಅಡಿಗ ಕಯಾರಿಸಿದಲ್ಲಿ ಪ್ರತಿ ಬಾರಿ ಅಹಾರ ಸೇವಿಸಿದಾಗಲೂ ನಿಮ್ಮ ಹೃದಯವನ್ನು ರಕ್ಷಿಸಲು ನೆರವಾಗುತ್ತದೆ.


R.K SWAMY BBDO 2109239




10000+ ppm Oryzanol
Reduces bad cholesterol (LDL), maintains good cholesterol (HDL)



**ಅಧಿಕ LDL ಹೃದಯಕ್ಕೆ
ರಕ್ತದಹರಿವನ್ನು ನಿರ್ಬಂಧಿಸುತ್ತದೆ**



**ಫ್ರೀಡಂ ರೈಸ್ ಬ್ರಾನ್ ಆಯಿಲ್‌ನಲ್ಲಿರುವ
ಒರೈಸಾನಲ್ LDL ಕಡಿಮೆಮಾಡಲು ನೆರವಾಗುತ್ತದೆ**



**ಕಡಿಮೆ LDL ಎಂದರೆ ಹೃದಯಕ್ಕೆ
ರಕ್ತ ಉತ್ತಮವಾಗಿ ಪೂರೈಕೆಯಾಗುತ್ತದೆ ಎಂದರ್ಥ**

- ಆರೋಗ್ಯಕರ ಅಡುಗೆ ಎಣ್ಣೆ ಬಳಸುವುದರ ಜೊತೆಗೆ ಒಳ್ಳೆಯ ಆರೋಗ್ಯಕ್ಕಾಗಿ ನಿಯಮಿತ ವ್ಯಾಯಾಮ ಹಾಗೂ ಸಮತೋಲಿತ ಆಹಾರ ಸೇವನೆಯನ್ನೂ ಫ್ರೀಡಂ ಸಲಹೆ ಮಾಡುತ್ತದೆ
- ದೋಷಾಂಶಕ ಅಡುಗೆ ವಿಧಾನಗಳಿಗಾಗಿ ಭೇಟಿ ಮಾಡಿ www.freedomhealthyoil.com

